

ಕರ್ನಾಟಕ ಪ್ರಾಧಿಕೀಯ ಪರೀಕ್ಷೆ ಮಂಡಳಿ, ಮಲ್ಲೇಶ್ವರಂ, ಬೆಂಗಳೂರು – 560 003

**KARNATAKA SECONDARY EDUCATION EXAMINATION BOARD, MALLESWARAM,  
BANGALORE – 560 003**

**ಪತ್ರಿಕೆ - 01 / Paper - 01**

**ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆ – 2021**

**SSLC SUPPLEMENTARY EXAMINATION – 2021**

**ವಿಷಯ : ಗಣಿತ + ವಿಜ್ಞಾನ + ಸಮಾಜ ವಿಜ್ಞಾನ**

**Subjects : MATHEMATICS + SCIENCE + SOCIAL SCIENCE**

(ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ / Kannada and English Medium)

**ಉತ್ತರಗಳ ಸಂಕೇತ**

### **KEY ANSWERS**

**ಸಂಕೇತ ಸಂಖ್ಯೆ : 83-K/E ]**

**[ Code No. : 83-K/E**

ಒಟ್ಟು ಪ್ರಶ್ನೆಗಳ ಸಂಖ್ಯೆ :  $40 + 40 + 40 = 120$  ]

[ Total No. of Questions :  $40 + 40 + 40 = 120$

**ವಿಷಯ : ವಿಜ್ಞಾನ**

**Subject : SCIENCE**

ಈ ಪ್ರತಿಯೊಂದು ಪ್ರಶ್ನೆಗಳಿಗೆ ಅಥವಾ ಅಪ್ರೋಜೆಕ್ಟ್ ಹೇಳಿಕೆಗಳಿಗೆ ನಾಲ್ಕು ಆಯ್ದುಗಳನ್ನು ನೀಡಲಾಗಿದೆ. ಅವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ನಿಮಗೆ ನೀಡಲಾಗಿರುವ ಓ.ಎಂ.ಆರ್. ( OMR ) ಉತ್ತರ ಪತ್ರಿಕೆಯಲ್ಲಿ ನೀಲಿ ಅಥವಾ ಕಪ್ಪು ಶಾಯಿಯ ಬಾಲ್ ಪಾಯಿಂಟ್ ಫೆನ್ ನಿಂದ ಸರಿಯಾದ ಆಯ್ದುಯನ್ನು ಶೇಡ್ ಮಾಡಿರಿ:

Four choices are given for each of the following questions / incomplete statements.

Choose the correct answer and shade the correct option in the OMR Answer Sheet given to you with a black / blue ball point pen.

$40 \times 1 = 40$

41. ವಿದ್ಯುತ್ ವಿಭವಾಂಶರದ SI ಏಕಮಾನ

(A) ವೋಲ್ಟ್

(B) ಅಂಪೀರ್

(C) ಛಮ್

(D) ಕೊಲಾಮ್

ಉತ್ತರ: (A) ವೋಲ್ಟ್

The SI unit of electric potential difference is

- |          |             |
|----------|-------------|
| (A) volt | (B) ampere  |
| (C) ohm  | (D) coulomb |

*Ans.* : (A) volt

42. ವಿದ್ಯುತ್ ಹಿಂಟರ್‌ನ ಸುರುಳಿಯ ರೋಡವು  $110 \Omega$  ಆದರೆ, 220 V ಮೂಲದಿಂದ ವಿದ್ಯುತ್ ಹಿಂಟರ್‌ನ ಸುರುಳಿಯು ಸೆಳೆಯುವ ವಿದ್ಯುತ್ ಪ್ರವಾಹ

- |           |            |
|-----------|------------|
| (A) 0.5 A | (B) 0.11 A |
| (C) 2 A   | (D) 3 A    |

*ಉತ್ತರ:* (C) 2 A

The resistance of an electric heater coil is  $110 \Omega$ . Then electric current, that an electric heater draws from a 220 V source is,

- |           |            |
|-----------|------------|
| (A) 0.5 A | (B) 0.11 A |
| (C) 2 A   | (D) 3 A    |

*Ans.* : (C) 2 A

43. ಒಂದು ಮಸೂರದ ಸಾಮಧ್ಯ - 2.5 D ಆದರೆ, ಮಸೂರದ ಸಂಗಮದಾರ ಮತ್ತು ವಿಧ

- |                               |
|-------------------------------|
| (A) + 0.40 m ಮತ್ತು ಪೀನ ಮಸೂರ   |
| (B) - 0.40 m ಮತ್ತು ಪೀನ ಮಸೂರ   |
| (C) + 0.40 m ಮತ್ತು ನಿಮ್ಮ ಮಸೂರ |
| (D) - 0.40 m ಮತ್ತು ನಿಮ್ಮ ಮಸೂರ |

*ಉತ್ತರ:* (D) - 0.40 m ಮತ್ತು ನಿಮ್ಮ ಮಸೂರ

If the power of a lens is - 2.5 D, the focal length of the lens and type is

- |                               |
|-------------------------------|
| (A) + 0.40 m and convex lens  |
| (B) - 0.40 m and convex lens  |
| (C) + 0.40 m and concave lens |
| (D) - 0.40 m and concave lens |

*Ans.* : (D) - 0.40 m and concave lens

44. ಈ ಕೆಳಗಿನವುಗಳಲ್ಲಿ ನಿಮ್ಮ ಮಸೂರದ ಒಂದು ಗುಣ, ಅದು

- (A) ಬೆಳಕಿನ ಕಿರಣಗಳನ್ನು ಕೇಂದ್ರಿಕರಿಸುತ್ತದೆ
- (B) ಅಂಚುಗಳಲ್ಲಿ ದಪ್ಪನಾಗಿದ್ದ ಮಧ್ಯದಲ್ಲಿ ತೆಳುವಾಗಿರುತ್ತದೆ
- (C) ಅಂಚುಗಳಲ್ಲಿ ತೆಳುವಾಗಿದ್ದ ಮಧ್ಯದಲ್ಲಿ ದಪ್ಪನಾಗಿರುತ್ತದೆ
- (D) ಸತ್ಯ ಮತ್ತು ತಲೆಕೆಳಗಾದ ಪ್ರತಿಬಿಂಬವನ್ನು ಉಂಟುಮಾಡುತ್ತದೆ

**ಉತ್ತರ:** (B) ಅಂಚುಗಳಲ್ಲಿ ದಪ್ಪನಾಗಿದ್ದ ಮಧ್ಯದಲ್ಲಿ ತೆಳುವಾಗಿರುತ್ತದೆ

One property of concave lens among the following is, that

- (A) it converges the light rays
- (B) is thicker at the edges and thinner at the middle
- (C) is thinner at the edges and thicker at the middle
- (D) it forms real and inverted image

**Ans. :** (B) is thicker at the edges and thinner at the middle

45. ಇವುಗಳಲ್ಲಿ ಯಾವುದು ಕಾಂತೀಯ ಬಲರೇಖೆಗಳ ಒಂದು ಲಕ್ಷಣವಲ್ಲ ?

- (A) ಕಾಂತೀಯ ಬಲರೇಖೆಗಳು ಧ್ವನಿಗಳ ಬಳಿ ದಟ್ಟವಾಗಿರುತ್ತವೆ
- (B) ಕಾಂತೀಯ ಬಲರೇಖೆಗಳು ಆವೃತ ಜಾಲಗಳಾಗಿವೆ
- (C) ಕಾಂತೀಯ ಬಲರೇಖೆಗಳು ಒಂದನ್ನೊಂದು ಭೇದಿಸುತ್ತವೆ
- (D) ಕಾಂತೀಯ ಬಲರೇಖೆಗಳು ಉತ್ತರ ಧ್ವನಿಗಳಲ್ಲಿ ಉತ್ಸರ್ಜಿತವಾಗಿ ದಷ್ಟಿಣ ಧ್ವನಿಗಳಲ್ಲಿ ವಿಲೀನಗೊಳುತ್ತವೆ

**ಉತ್ತರ:** (C) ಕಾಂತೀಯ ಬಲರೇಖೆಗಳು ಒಂದನ್ನೊಂದು ಭೇದಿಸುತ್ತವೆ

Which of the following is 'NOT' a property of magnetic field lines ?

- (A) Magnetic field lines are dense near the poles
- (B) Magnetic field lines are closed loops
- (C) Magnetic field lines intersect each other
- (D) Magnetic field lines emerge from north pole and merge at the south pole

**Ans. :** (C) Magnetic field lines intersect each other

46. ಫ್ಲೆಮಿಂಗ್‌ನ ಬಲಗೈ ನಿಯಮದಲ್ಲಿ ಮಧ್ಯದ ಬೆರಳು ಸೂಚಿಸುವುದು

- (A) ವಾಹಕದಲ್ಲಿನ ಪೇರಿತ ವಿದ್ಯುತ್ ಪ್ರವಾಹದ ದಿಕ್ಕು
- (B) ಕಾಂತಕ್ಕೇತ್ರದ ದಿಕ್ಕು
- (C) ವಾಹಕದ ಚಲನೆಯ ದಿಕ್ಕು
- (D) ಬಲದ ದಿಕ್ಕು

**ಉತ್ತರ:** (A) ವಾಹಕದಲ್ಲಿನ ಪೇರಿತ ವಿದ್ಯುತ್ ಪ್ರವಾಹದ ದಿಕ್ಕು

In Fleming's right-hand rule, the middle finger indicates the direction of

- (A) electric current induced in conductor
- (B) magnetic field
- (C) movement of conductor
- (D) force

*Ans. : (A) electric current induced in conductor*

47. ವಿದ್ಯುತ್‌ಮಂಡಲದಲ್ಲಿ ಸರಣಿ ಕ್ರಮದಲ್ಲಿ ಜೋಡಿಸಿರುವ ಸಾಧನ

- (A) ವೋಲ್ಟ್‌ಮೀಟರ್
- (B) ದಂಡ ಕಾಂತ
- (C) ಟಿಪ್ಪೆನ್ಸ್
- (D) ಅಮ್ಮೇಟರ್

**ಉತ್ತರ:** (D) ಅಮ್ಮೇಟರ್

A device that is connected in series in an electric circuit is

- (A) voltmeter
- (B) bar magnet
- (C) turbine
- (D) ammeter

*Ans. : (D) ammeter*

48. ಕೆಳಗಿನ ಹೊಷ್ಟ್‌ಕವನ್‌ನು ಗಮನಿಸಿ :

ವಸ್ತು	ರೋಧಶೀಲತೆ ( $\Omega\text{m}$ )
K	$2.63 \times 10^{-8}$
L	$5.20 \times 10^{-8}$
M	$1.60 \times 10^{-8}$
N	$6.84 \times 10^{-8}$

ಈ ವಸ್ತುಗಳಲ್ಲಿ ಅತ್ಯುತ್ತಮವಾದ ವಿದ್ಯುತ್ ವಾಹಕ

(A) N

(B) M

(C) K

(D) L

ಉತ್ತರ: (B) M

Observe the following table :

Material	Resistivity ( $\Omega\text{m}$ )
K	$2.63 \times 10^{-8}$
L	$5.20 \times 10^{-8}$
M	$1.60 \times 10^{-8}$
N	$6.84 \times 10^{-8}$

The best conductor of electricity among these materials is

(A) N

(B) M

(C) K

(D) L

Ans. : (B) M

49. ಓನಮಸೂರದಲ್ಲಿ ೨೦ ದು ವಸ್ತುವಿನ ಪ್ರತಿಬಿಂಬವು  $F_2$  ಮತ್ತು  $2F_2$  ಗಳ ನಡುವೆ ಉಂಟಾಗಬೇಕಾದರೆ ಆ ವಸ್ತುವನ್ನು ಇಡಬೇಕಾದ ಸ್ಥಾನ

[  $F$  : ಮಸೂರದ ಪ್ರಥಾನಸಂಗಮ ]

- |                                |                            |
|--------------------------------|----------------------------|
| (A) $2F_1$ ಗಂತ ದೂರದಲ್ಲಿ        | (B) $2F_1$ ನಲ್ಲಿ           |
| (C) $F_1$ ಮತ್ತು $2F_1$ ಗಳ ಮಧ್ಯ | (D) ಪ್ರಥಾನಸಂಗಮ $F_1$ ನಲ್ಲಿ |

ಉತ್ತರ: (A)  $2F_1$  ಗಂತ ದೂರದಲ್ಲಿ

If an image is to be formed between  $F_2$  and  $2F_2$  in a convex lens, then the object should be placed

[  $F$  : principal focus of a lens ]

- |                              |                    |
|------------------------------|--------------------|
| (A) beyond $2F_1$            | (B) at $2F_1$      |
| (C) between $F_1$ and $2F_1$ | (D) at focus $F_1$ |

Ans. : (A) beyond  $2F_1$

50. ಮಸೂರದ ಪ್ರಥಾನಸಂಗಮ ಮತ್ತು ಧೃಕ್ಕೆಂದ್ರಗಳ ನಡುವಿನ ದೂರ

- |                    |                  |
|--------------------|------------------|
| (A) ಪ್ರಥಾನ ಅಷ್ಟ    | (B) ವಸ್ತುವಿನ ದೂರ |
| (C) ಪ್ರತಿಬಿಂಬದ ದೂರ | (D) ಸಂಗಮದೂರ      |

ಉತ್ತರ: (D) ಸಂಗಮದೂರ

The distance between the principal focus and the optical centre of a lens is

- |                    |                     |
|--------------------|---------------------|
| (A) principal axis | (B) object distance |
| (C) image distance | (D) focal length    |

Ans. : (D) focal length

51. ಓಬ್ಜೆಕ್ಟ್‌ಗಳನ್ನು ತಿರುಗಿಸಲು ನೇರವಾಗಿ ಸೈಸಿಕೆ ಶಕ್ತಿಯ ಮೂಲವನ್ನು ಉಪಯೋಗಿಸುವ ವಿದ್ಯುತ್‌ಸಾಧನ

- |                                |                               |
|--------------------------------|-------------------------------|
| (A) ಉಷ್ಣ ವಿದ್ಯುತ್‌ಸಾಧನ         | (B) ಜಲವಿದ್ಯುತ್‌ ವಿದ್ಯುತ್‌ಸಾಧನ |
| (C) ನ್ಯೂಕ್ಲಿಯಾರ್ ವಿದ್ಯುತ್‌ಸಾಧನ | (D) ಸೌರ ವಿದ್ಯುತ್‌ಸಾಧನ         |

**ಉತ್ತರ:** (B) ಜಲವಿದ್ಯುತ್‌ ವಿದ್ಯುತ್‌ಸಾಧನ

The power plant that uses the natural source of energy directly to rotate the turbines is

- |                         |                                |
|-------------------------|--------------------------------|
| (A) Thermal power plant | (B) Hydro-electric power plant |
| (C) Nuclear power plant | (D) Solar power plant          |

**Ans. :** (B) Hydro-electric power plant

52. ಜ್ಯೋತಿಕ ಅನಿಲದ ಪ್ರಧಾನ ಘಟಕ

- |              |               |
|--------------|---------------|
| (A) ಪ್ರೋಪೆನ್ | (B) ಬ್ಯಾಂಡೆನ್ |
| (C) ಮೀಥೆನ್   | (D) ಕಾಂಥೆನ್   |

**ಉತ್ತರ:** (C) ಮೀಥೆನ್

The major component of bio-gas is

- |             |            |
|-------------|------------|
| (A) propane | (B) butane |
| (C) methane | (D) ethane |

**Ans. :** (C) methane

53. ಒಂದು ವಿದ್ಯುತ್‌ಮಂಡಲದಲ್ಲಿ ವಿದ್ಯುತ್‌ಪ್ರವಾಹದ ದಿಕ್ಕನ್ನು ಹಿಮ್ಮುಖಿಗೊಳಿಸುವ ಸಾಧನ

- |                 |                     |
|-----------------|---------------------|
| (A) ಆಮ್ಲೋಟರ್    | (B) ದಿಕ್ಕರಿವರ್ತಕ    |
| (C) ಪ್ರೋಲೋಮೀಟರ್ | (D) ಗ್ಯಾಲ್ವಾಮೋಮೀಟರ್ |

**ಉತ್ತರ:** (B) ದಿಕ್ಕರಿವರ್ತಕ

A device that reverses the direction of flow of current in an electric circuit is

- |               |                  |
|---------------|------------------|
| (A) Ammeter   | (B) Commutator   |
| (C) Voltmeter | (D) Galvanometer |

**Ans. :** (B) Commutator

54. ವಿದ್ಯುತ್ಸಂಡಲದಲ್ಲಿ ಪ್ರೋನ್ ಕಾರ್ಯ, ಇದು

- (A) ವಿದ್ಯುತ್ ಪ್ರವಾಹದ ದಿಕ್ಕನ್ನು ಹಿಮ್ಮುಖಗೊಳಿಸುತ್ತದೆ
- (B) ವಿದ್ಯುತ್ ಪ್ರವಾಹದ ಚಲನೆಯ ದಿಕ್ಕನ್ನು ತೋರಿಸುತ್ತದೆ
- (C) ವಿಭವಾಂಶರವನ್ನು ಅಳೆಯುತ್ತದೆ
- (D) ವಿದ್ಯುತ್ ಉಪಕರಣಗಳನ್ನು ರಕ್ಷಿಸುತ್ತದೆ

**ಉತ್ತರ:** (D) ವಿದ್ಯುತ್ ಉಪಕರಣಗಳನ್ನು ರಕ್ಷಿಸುತ್ತದೆ

The function of fuse in an electric circuit is that, it

- (A) reverses the direction of an electric current
- (B) shows the direction of motion of the electric current
- (C) measures the potential difference
- (D) protects the electrical appliances

*Ans. :* (D) protects the electrical appliances

55. ಅಮ್ಲೀಯ ಮತ್ತು ಪ್ರತ್ಯಾಮ್ಲೀಯ ಗುಣಗಳೆರಡನ್ನು ಪ್ರದರ್ಶಿಸುವ ಲೋಹದ ಆಕ್ಸೈಡ್

- |                          |                        |
|--------------------------|------------------------|
| (A) ಅಲ್ಯೂಮಿನಿಯಂ ಆಕ್ಸೈಡ್  | (B) ಸೋಡಿಯಂ ಆಕ್ಸೈಡ್     |
| (C) ಪ್ರೋಟ್ಯಾಸಿಯಂ ಆಕ್ಸೈಡ್ | (D) ಮೆಗ್ನೆಜಿಯಂ ಆಕ್ಸೈಡ್ |

**ಉತ್ತರ:** (A) ಅಲ್ಯೂಮಿನಿಯಂ ಆಕ್ಸೈಡ್

The metal oxide that exhibits both acidic and basic properties is

- |                     |                     |
|---------------------|---------------------|
| (A) aluminium oxide | (B) sodium oxide    |
| (C) potassium oxide | (D) magnesium oxide |

*Ans. :* (A) aluminium oxide

56. ಸತುವಿನ ಸಲ್ಪೈಡ್ ಅದುರಿನಿಂದ ಸತುವನ್ನು ಉದ್ದರಿಸುವಾಗ ಅನುಸರಿಸುವ ಹಂತಗಳು ಕ್ರಮವಾಗಿ

- (A) ಕಾಸುವಿಕೆ, ಅಪಕಷ್ಟಿಸುವಿಕೆ, ಶುದ್ಧಿಕರಣ
- (B) ಹುರಿಯುವಿಕೆ, ಕಾಸುವಿಕೆ, ಶುದ್ಧಿಕರಣ
- (C) ಹುರಿಯುವಿಕೆ, ಅಪಕಷ್ಟಿಸುವಿಕೆ, ಶುದ್ಧಿಕರಣ
- (D) ಕಾಸುವಿಕೆ, ಉತ್ಪಷ್ಟಿಸುವಿಕೆ, ಶುದ್ಧಿಕರಣ

**ಉತ್ತರ:** (C) ಹುರಿಯುವಿಕೆ, ಅಪಕಷ್ಟಿಸುವಿಕೆ, ಶುದ್ಧಿಕರಣ

The stages followed during the extraction of zinc from zinc sulphide ore are respectively

- (A) Calcination, Reduction, Refining
- (B) Roasting, Calcination, Refining
- (C) Roasting, Reduction, Refining
- (D) Calcination, Oxidation, Refining

**Ans. :** (C) Roasting, Reduction, Refining

57. ಒಂದೇ ಅಣುಸೂತ್ರವನ್ನು ಹೊಂದಿರುವ ಕಾರ್ಬನ್ ಸಂಯುಕ್ತಗಳ ಜೋಡಿ


- |                        |                                |
|------------------------|--------------------------------|
| (A) ಹೆಕ್ಸೀನ್, ಹೆಕ್ಸೀನ್ | (B) ಹೆಕ್ಸೀನ್, ಹೆಕ್ಸೆನ್         |
| (C) ಹೆಕ್ಸೀನ್, ಚೆಂಡೀನ್  | (D) ಹೆಕ್ಸೀನ್, ಸ್ಟೆಕ್ಲೋಹೆಕ್ಸೀನ್ |

**ಉತ್ತರ:** (D) ಹೆಕ್ಸೀನ್, ಸ್ಟೆಕ್ಲೋಹೆಕ್ಸೀನ್

The pair of carbon compounds having same molecular formula is


- |                     |                         |
|---------------------|-------------------------|
| (A) Hexane, Hexene  | (B) Hexene, Hexyne      |
| (C) Hexene, Benzene | (D) Hexene, Cyclohexane |

**Ans. :** (D) Hexene, Cyclohexane



- (A) ಆಲ್ಡಿಹೈಡ್  
 (B) ಕೆಟಾನ್  
 (C) ಕಾರ್ಬಾಕ್ಸಿಲಿಕ್ ಆಮ್ಲ  
 (D) ಆಲೊಹಾಲ್

ಉತ್ತರ: (A) ಆಲ್ಡಿಹೈಡ್



- (A) Aldehyde  
 (B) Ketone  
 (C) Carboxylic acid  
 (D) Alcohol

Ans. : (A) Aldehyde

59. “ಧಾರುಗಳ ಗುಣಗಳು ಅವುಗಳ ಪರಮಾಣುರಾಶಿಯ ಆವರ್ತನೀಯ ಪುನರಾವರ್ತನೆಗಳು.” ಇದು

- (A) ಡೋಬರೈನರ್‌ನ ನಿಯಮ  
 (B) ನ್ಯೂಲ್ಯಾಂಡ್‌ನ ನಿಯಮ  
 (C) ಮೆಂಡೆಲೀಯನ ನಿಯಮ  
 (D) ಆಧುನಿಕ ಆವರ್ತನೆ ನಿಯಮ

ಉತ್ತರ: (C) ಮೆಂಡೆಲೀಯನ ನಿಯಮ

“The properties of elements are the periodic functions of their atomic mass.” This is

- (A) Dobereiner's law  
 (B) Newlands' law  
 (C) Mendeleev's law  
 (D) Modern periodic law

Ans. : (C) Mendeleev's law

60. ಆಧುನಿಕ ಅವರ್ತನೆ ಕೋಷ್ಟಕದಲ್ಲಿ ಒಂದು ಅವರ್ತನೆ ಎಡದಿಂದ ಬಲಕ್ಕೆ ಸಾಗಿದಂತೆ ಧಾರುಗಳ ಲೋಹಿಯ ಗುಣ

- (A) ಹೆಚ್ಚಿಗೆಗುತ್ತದೆ
- (B) ಕಡಿಮೆಯಾಗುತ್ತದೆ
- (C) ಬದಲಾಗುವುದಿಲ್ಲ
- (D) ಮೊದಲು ಕಡಿಮೆಯಾಗಿ ನಂತರ ಹೆಚ್ಚಿಗೆಗುತ್ತದೆ



**ಉತ್ತರ:** (B) ಕಡಿಮೆಯಾಗುತ್ತದೆ

In modern periodic table, in moving from left to right along the period, the metallic property of the elements

- (A) increases
- (B) decreases
- (C) does not change
- (D) first decreases and then increases

*Ans.* : (B) decreases

61. ಈ ಕೆಳಗಿನ ರಾಸಾಯನಿಕ ಕ್ರಿಯೆಗಳ ಸಮೀಕರಣಗಳನ್ನು ಗಮನಿಸಿ :





ಈ ಮೇಲಿನ ಕ್ರಿಯೆಗಳಲ್ಲಿರುವ ಲೋಹಗಳ ಕ್ರಿಯಾಶೀಲತೆಯ ವಿರಿಕೆಯ ಕ್ರಮ

- |                  |                  |
|------------------|------------------|
| (A) Fe < Zn < Al | (B) Al < Zn < Fe |
| (C) Zn < Fe < Al | (D) Al < Fe < Zn |

**ಉತ್ತರ:** (A) Fe < Zn < Al

Observe the following equations of chemical reactions :



The increasing order of reactivity of the metals in the above reactions is

- |                  |                  |
|------------------|------------------|
| (A) Fe < Zn < Al | (B) Al < Zn < Fe |
| (C) Zn < Fe < Al | (D) Al < Fe < Zn |

*Ans.* : (A) Fe < Zn < Al

62. ಅನುರೂಪ ಶೈಕ್ಷಿಕ ಮತ್ತು ರೂಪ ಕಾರ್ಬನ್ ಸಂಯುಕ್ತಗಳ ಗುಂಪು

- |  |  |
|--|--|
| (A) $\text{CH}_4$ , $\text{C}_2\text{H}_4$ , $\text{C}_3\text{H}_4$          | (B) $\text{C}_2\text{H}_2$ , $\text{C}_2\text{H}_6$ , $\text{C}_3\text{H}_6$ |
| (C) $\text{C}_2\text{H}_4$ , $\text{C}_3\text{H}_6$ , $\text{C}_4\text{H}_8$ | (D) $\text{C}_3\text{H}_6$ , $\text{C}_3\text{H}_8$ , $\text{C}_3\text{H}_4$ |

ಉತ್ತರ: (C)  $\text{C}_2\text{H}_4$ ,  $\text{C}_3\text{H}_6$ ,  $\text{C}_4\text{H}_8$

A group of carbon compounds that are in homologous series

- |  |  |
|--|--|
| (A) $\text{CH}_4$ , $\text{C}_2\text{H}_4$ , $\text{C}_3\text{H}_4$          | (B) $\text{C}_2\text{H}_2$ , $\text{C}_2\text{H}_6$ , $\text{C}_3\text{H}_6$ |
| (C) $\text{C}_2\text{H}_4$ , $\text{C}_3\text{H}_6$ , $\text{C}_4\text{H}_8$ | (D) $\text{C}_3\text{H}_6$ , $\text{C}_3\text{H}_8$ , $\text{C}_3\text{H}_4$ |

Ans.: (C)  $\text{C}_2\text{H}_4$ ,  $\text{C}_3\text{H}_6$ ,  $\text{C}_4\text{H}_8$

63. ಈ ಕೆಳಗಿನವುಗಳಲ್ಲಿ ಪರಿಷಾರಪ್ರತಿ ಘೇಡ್ಯೋಕಾರ್ಬನ್

- |                            |                               |
|----------------------------|-------------------------------|
| (A) $\text{C}_5\text{H}_8$ | (B) $\text{C}_2\text{H}_2$    |
| (C) $\text{C}_6\text{H}_6$ | (D) $\text{C}_5\text{H}_{12}$ |

ಉತ್ತರ: (D)  $\text{C}_5\text{H}_{12}$

The saturated hydrocarbon among the following is

- |                            |                               |
|----------------------------|-------------------------------|
| (A) $\text{C}_5\text{H}_8$ | (B) $\text{C}_2\text{H}_2$    |
| (C) $\text{C}_6\text{H}_6$ | (D) $\text{C}_5\text{H}_{12}$ |

Ans.: (D)  $\text{C}_5\text{H}_{12}$

64. ಕೆಳಗಿನ ಕೊಣಕ್ಕವನ್ನು ಗಮನಿಸಿ :

ವಸ್ತು	pH ಮೌಲ್ಯ
P	7.4
Q	2.2
R	10
S	1.2

ಈ ವಸ್ತುಗಳಲ್ಲಿ ಅತ್ಯಂತ ಕಡಿಮೆ ಘೇಡ್ಯೋಜನ್ ಅಯಾನು ( $\text{H}^+$ ) ಗಳನ್ನು ಹೊಂದಿರುವವು

- |       |       |
|-------|-------|
| (A) R | (B) S |
| (C) Q | (D) P |

ಉತ್ತರ: (A) R

Observe the following table :

<b>Material</b>	<b>pH value</b>
P	7.4
Q	2.2
R	10
S	1.2

The material that has very less hydrogen ions ( $H^+$ ) among these is

- |       |       |
|-------|-------|
| (A) R | (B) S |
| (C) Q | (D) P |

Ans. : (A) R

65. ಸೋಡಿಯಂ ಬ್ಯಾಕ್ರೊನೇಟ್ ಸಾರರಿಕ್ ಹೈಡ್ರೋಕೆಲ್ವೋರಿಕ್ ಅಮ್ಲದೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ

- |                       |                         |
|-----------------------|-------------------------|
| (A) ಹೈಡ್ರೋಜನ್         | (B) ನೈಟ್ರೋಜನ್           |
| (C) ಕಾರ್ಬನ್ ಡೈಆಕ್ಸಿಡ್ | (D) ನೈಟ್ರೋಜನ್ ಡೈಆಕ್ಸಿಡ್ |

ಉತ್ತರ: (C) ಕಾರ್ಬನ್ ಡೈಆಕ್ಸಿಡ್

The gas liberated when sodium bicarbonate reacts with dilute hydrochloric acid is

- |                    |                      |
|--------------------|----------------------|
| (A) hydrogen       | (B) nitrogen         |
| (C) carbon dioxide | (D) nitrogen dioxide |

Ans. : (C) carbon dioxide

66. ಕೆಂಪು ಲಿಟ್ಮಸ್ ಕಾಗದವನ್ನು ನೀಲಿ ಬಣಿಕೆ ಬದಲಾಯಿಸುವ ವಸ್ತು

- |                                |                           |
|--------------------------------|---------------------------|
| (A) ಸೋಡಿಯಂ ಹೈಡ್ರೋಕ್ಸಿಡ್ ದ್ರಾವಣ | (B) ಸಿಟ್ರಿಕ್ ಅಮ್ಲದ ದ್ರಾವಣ |
| (C) ಸೋಡಿಯಂ ಕೆಲ್ವೋರ್ಜ್ ದ್ರಾವಣ   | (D) ಶುದ್ಧ ನೀರು            |

ಉತ್ತರ: (A) ಸೋಡಿಯಂ ಹೈಡ್ರೋಕ್ಸಿಡ್ ದ್ರಾವಣ

The substance that changes red litmus paper into blue colour is

- |                               |                          |
|-------------------------------|--------------------------|
| (A) sodium hydroxide solution | (B) citric acid solution |
| (C) sodium chloride solution  | (D) pure water           |

Ans. : (A) sodium hydroxide solution

67. ಸಸ್ಯಗಳ ಬೆಳವಣಿಗೆಯನ್ನು ಕುಂಠಿತಗೊಳಿಸುವ ಒಂದು ಸಸ್ಯ ಹಾರ್ಮೋನ್

- |                |                    |
|----------------|--------------------|
| (A) ಅಕ್ಸಿನ್    | (B) ಜಿಬೆರೆಲೀನ್     |
| (C) ಸೈಟೋಕೈನಿನ್ | (D) ಅಬ್ಸಿಸಿಕ್ ಆಮ್ಲ |
- ಉತ್ತರ:** (D) ಅಬ್ಸಿಸಿಕ್ ಆಮ್ಲ

A plant hormone that inhibits the growth of plants is

- |               |                   |
|---------------|-------------------|
| (A) Auxin     | (B) Gibberellin   |
| (C) Cytokinin | (D) Abscisic acid |

*Ans.* : (D) Abscisic acid

68. ಪರಾಪರಿತ ಪ್ರತಿಕ್ರಿಯೆಯ ಕೇಂದ್ರ

- |                 |                  |
|-----------------|------------------|
| (A) ಮಹಾಮಸ್ತಿಷ್ಕ | (B) ಮಿದುಳು ಬಳ್ಳಿ |
| (C) ಅನುಮಸ್ತಿಷ್ಕ | (D) ಹೃದ್ವೋಧಲಾಮಸ್ |

**ಉತ್ತರ:** (B) ಮಿದುಳು ಬಳ್ಳಿ

The centre of reflex action is

- |                |                  |
|----------------|------------------|
| (A) Cerebrum   | (B) Spinal cord  |
| (C) Cerebellum | (D) Hypothalamus |

*Ans.* : (B) Spinal cord

69. ನರಕೋಶದಲ್ಲಿ ವಿದ್ಯುತ್ ಅವೇಗವು ಚಲಿಸುವ ಸರಿಯಾದ ಮಾರ್ಗ

- |  |
|--|
| (A) ಡೆಂಡ್ರಿಟ್ ಸ್ಟ್ರಾಟ್ → ಕೋಶಕಾಯ → ಆಕ್ಸಾನ್ → ಆಕ್ಸಾನ್ ತುದಿ |
| (B) ಆಕ್ಸಾನ್ → ಆಕ್ಸಾನ್ ತುದಿ → ಡೆಂಡ್ರಿಟ್ ಸ್ಟ್ರಾಟ್ → ಕೋಶಕಾಯ |
| (C) ಡೆಂಡ್ರಿಟ್ ಸ್ಟ್ರಾಟ್ → ಆಕ್ಸಾನ್ → ಕೋಶಕಾಯ → ಆಕ್ಸಾನ್ ತುದಿ |
| (D) ಕೋಶಕಾಯ → ಡೆಂಡ್ರಿಟ್ ಸ್ಟ್ರಾಟ್ → ಆಕ್ಸಾನ್ ತುದಿ → ಆಕ್ಸಾನ್ |

**ಉತ್ತರ:** (A) ಡೆಂಡ್ರಿಟ್ ಸ್ಟ್ರಾಟ್ → ಕೋಶಕಾಯ → ಆಕ್ಸಾನ್ → ಆಕ್ಸಾನ್ ತುದಿ

The correct path of movement of electrical impulse in a neuron is

- (A) Dendrite → Cell body → Axon → Axon end
- (B) Axon → Axon end → Dendrite → Cell body
- (C) Dendrite → Axon → Cell body → Axon end
- (D) Cell body → Dendrite → Axon end → Axon

*Ans.* : (A) Dendrite → Cell body → Axon → Axon end

70. ಮಾನವನ ದೇಹದಲ್ಲಿ ಆಕ್ಸಿ�ನ್‌ರಹಿತ ರಕ್ತವನ್ನ ಹೃದಯದಿಂದ ಶ್ವಾಸಕೋಶಗಳಿಗೆ ಸಾಗಿಸುವ ರಕ್ತನಾಳಗಳು

- |                         |                        |
|-------------------------|------------------------|
| (A) ಪ್ರಪ್ನಸಕ ಅಭಿಧಮನಿಗಳು | (B) ಮಹಾಪಥಮನಿ           |
| (C) ಅಭಿಧಮನಿಗಳು          | (D) ಪ್ರಪ್ನಸಕ ಅಪಥಮನಿಗಳು |

*ಉತ್ತರ:* (D) ಪ್ರಪ್ನಸಕ ಅಪಥಮನಿಗಳು

The blood vessels that carry deoxygenated blood from the heart to the lungs in the human body are

- |                     |                        |
|---------------------|------------------------|
| (A) Pulmonary veins | (B) Aorta              |
| (C) Veins           | (D) Pulmonary arteries |

*Ans.* : (D) Pulmonary arteries

71. ದುಂಡಾದ ಬೀಜಗಳನ್ನ ಹೊಂದಿರುವ ಎತ್ತರದ ಬಟಾಣಿ ಸಸ್ಯಗಳನ್ನು ( TTRR ), ಸುಕ್ಕಾದ ಬೀಜಗಳನ್ನು ಹೊಂದಿರುವ ಗಿಡ್ಡ ಬಟಾಣಿ ಸಸ್ಯಗಳೊಂದಿಗೆ ( ttrr ) ಸಂಕರಣಗೊಳಿಸಿದಾಗ  $F_1$  ಏಳಿಗೆಯಲ್ಲಿ ದೊರೆಯುವ ಸಂತತಿ

- (A) ಸುಕ್ಕಾದ ಬೀಜಗಳನ್ನು ಹೊಂದಿರುವ ಎತ್ತರದ ಸಸ್ಯಗಳು
- (B) ದುಂಡಾದ ಬೀಜಗಳನ್ನು ಹೊಂದಿರುವ ಎತ್ತರದ ಸಸ್ಯಗಳು
- (C) ದುಂಡಾದ ಬೀಜಗಳನ್ನು ಹೊಂದಿರುವ ಗಿಡ್ಡ ಸಸ್ಯಗಳು
- (D) ಸುಕ್ಕಾದ ಬೀಜಗಳನ್ನು ಹೊಂದಿರುವ ಗಿಡ್ಡ ಸಸ್ಯಗಳು

*ಉತ್ತರ:* (B) ದುಂಡಾದ ಬೀಜಗಳನ್ನು ಹೊಂದಿರುವ ಎತ್ತರದ ಸಸ್ಯಗಳು

Tall pea plants having round seeds ( *TTRR* ) are crossed with dwarf pea plants having wrinkled seeds ( *ttrr* ). The progeny obtained in  $F_1$  generation is

- (A) Tall plants having wrinkled seeds
- (B) Tall plants having round seeds
- (C) Dwarf plants having round seeds
- (D) Dwarf plants having wrinkled seeds

*Ans.* : (B) Tall plants having round seeds

72. ಹಣ್ಣು ಮತ್ತು ಬೀಜವಾಗಿ ಬೆಳವಣಿಗೆ ಹೊಂದುವ ಹಾರಿನಲ್ಲಿರುವ ಭಾಗಗಳು ಕ್ರಮವಾಗಿ

- |                         |                         |
|-------------------------|-------------------------|
| (A) ಕೇಸರ ಮತ್ತು ಅಂಡಾಶಯ   | (B) ಅಂಡಾಣು ಮತ್ತು ಅಂಡಾಶಯ |
| (C) ಅಂಡಾಶಯ ಮತ್ತು ಅಂಡಾಣು | (D) ಕೇಸರ ಮತ್ತು ಅಂಡಾಣು   |

*ಉತ್ತರ:* (C) ಅಂಡಾಶಯ ಮತ್ತು ಅಂಡಾಣು

The parts that develop into fruit and seed in a flower respectively are

- |                      |                      |
|----------------------|----------------------|
| (A) stamen and ovary | (B) ovule and ovary  |
| (C) ovary and ovule  | (D) stamen and ovule |

*Ans.* : (C) ovary and ovule

73. ಮಾನವನ ಹೆಣ್ಣು ಸಂತಾನೋತ್ಪತ್ತಿ ವ್ಯೂಹದಲ್ಲಿ ಅಂಡವು ಅಂಡಾಶಯದಿಂದ ಈ ಭಾಗದ ಮೂಲಕ ಗಭರ್ಕೋಶಕ್ಕೆ ಸಾಗಿಸಲ್ಪಡುತ್ತದೆ

- |                       |                   |
|-----------------------|-------------------|
| (A) ಗಭರ್ಕೋಶದ ಕಂತ      | (B) ಫೆಲೋಪಿಯನ್ ನಾಳ |
| (C) ಜರಾಯು (ಪ್ಲಾಸೆಂಟಾ) | (D) ಯೋನಿ          |

*ಉತ್ತರ:* (B) ಫೆಲೋಪಿಯನ್ ನಾಳ

In the human female reproductive system, the egg is carried from ovary to the uterus through this part

- |              |                    |
|--------------|--------------------|
| (A) cervix   | (B) fallopian tube |
| (C) placenta | (D) vagina         |

*Ans.* : (B) fallopian tube

74. ಒಬ್ಬ ವಿದ್ಯಾರ್ಥಿಯು ಎಳನೀರು, ಜೂಸ್ ಇವುಗಳನ್ನು ಕುಡಿಯುವಾಗ ಅಂಗಡಿಯವರು ಕೊಡುವ ಪ್ಲಾಸ್ಟಿಕ್ ಹೀರುಗೋಳವೆಗಳನ್ನು (ಸ್ಟ್ರೋ) ಉಪಯೋಗಿಸುವುದಿಲ್ಲ. ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಅವನು ಅನುಸರಿಸಿದ ಕ್ರಮ

- |                 |             |
|-----------------|-------------|
| (A) ಮರುಚಕ್ರೀಕರಣ | (B) ಮರುಖಳಕೆ |
| (C) ಮಿಶಬಳಕೆ     | (D) ನಿರಾಕರಣ |

**ಉತ್ತರ:** (D) ನಿರಾಕರಣ

A student does not use plastic straws given by the shopkeepers while drinking tender coconut, juice. The measure taken by him related to conservation of environment is

- |             |            |
|-------------|------------|
| (A) Recycle | (B) Reuse  |
| (C) Reduce  | (D) Refuse |

**Ans. :** (D) Refuse

75. ಪರಿಸರದಲ್ಲಿ ನಿರ್ಧಾರವಾಗಿ ತಮ್ಮ ರೂಪ ಹಾಗೂ ರಚನೆಯನ್ನು ಬದಲಾಯಿಸಿಕೊಳ್ಳುವ ವಸ್ತುಗಳೆಂದರೆ

- |                     |                      |
|---------------------|----------------------|
| (A) ಸಸ್ಯಗಳ ನಾರುಗಳು  | (B) ತರಕಾರಿ ಸಿಪ್ಪೆಗಳು |
| (C) ತ್ಯಾಜ್ಯ ಕಾಗದಗಳು | (D) ಬಳಸಿದ ಚಹಾ ಎಲೆಗಳು |

**ಉತ್ತರ:** (A) ಸಸ್ಯಗಳ ನಾರುಗಳು

The materials that change slowly their form and structure in the environment are

- |                  |                         |
|------------------|-------------------------|
| (A) Plant fibres | (B) Peels of vegetables |
| (C) Waste papers | (D) Used tea leaves     |

**Ans. :** (A) Plant fibres

76. ಕಾರ್ಬಾನ್‌ನುರೂಪಿ ಅಂಗಗಳು

- |   |
|---|
| (A) ಒಂದೇ ರೀತಿಯ ರಚನೆ ಹೊಂದಿದ್ದು, ಒಂದೇ ರೀತಿಯ ಕಾರ್ಬಾನ್‌ನು ನಿರ್ವಹಿಸುತ್ತವೆ              |
| (B) ವಿಭಿನ್ನ ರೀತಿಯ ರಚನೆಗಳನ್ನು ಹೊಂದಿದ್ದು, ವಿಭಿನ್ನ ರೀತಿಯ ಕಾರ್ಬಾಗಳನ್ನು ನಿರ್ವಹಿಸುತ್ತವೆ |
| (C) ವಿಭಿನ್ನ ರೀತಿಯ ರಚನೆಗಳನ್ನು ಹೊಂದಿದ್ದು, ಒಂದೇ ರೀತಿಯ ಕಾರ್ಬಾನ್‌ನು ನಿರ್ವಹಿಸುತ್ತವೆ     |
| (D) ಒಂದೇ ರೀತಿಯ ರಚನೆ ಹೊಂದಿದ್ದು, ವಿಭಿನ್ನ ರೀತಿಯ ಕಾರ್ಬಾಗಳನ್ನು ನಿರ್ವಹಿಸುತ್ತವೆ          |

**ಉತ್ತರ:** (C) ವಿಭಿನ್ನ ರೀತಿಯ ರಚನೆಗಳನ್ನು ಹೊಂದಿದ್ದು, ಒಂದೇ ರೀತಿಯ ಕಾರ್ಬಾನ್‌ನು ನಿರ್ವಹಿಸುತ್ತವೆ

Analogous organs have

- (A) same structure and perform same function
- (B) different structures and perform different functions
- (C) different structures and perform same function
- (D) same structure and perform different functions

*Ans.* : (C) different structures and perform same function

77. ಸಸ್ಯಗಳಲ್ಲಿ ವಿಲೀನಗೊಳ್ಳಬಲ್ಲ ದ್ವಾತಿಸಂಶ್ಲೇಷಣೆಯ ಉತ್ಪನ್ನಗಳ ಸಾಗಾಣಕೆ

- |                   |                      |
|-------------------|----------------------|
| (A) ಬಾಹ್ಯವಿಸಜ್ಞನೆ | (B) ಅಭಿಸರಣೆ          |
| (C) ಏಸರಣೆ         | (D) ವಸ್ತು ಸ್ಥಾನಾಂತರಣ |
- ಉತ್ತರ:** (D) ವಸ್ತು ಸ್ಥಾನಾಂತರಣ

The transport of soluble products of photosynthesis in plants is

- |                   |                   |
|-------------------|-------------------|
| (A) Transpiration | (B) Osmosis       |
| (C) Diffusion     | (D) Translocation |

*Ans.* : (D) Translocation

78. ಮಾನವರಲ್ಲಿ ಲ್ಯೋಂಗಿಕ ಸಂಪರ್ಕದಿಂದ ಸಾಮಾನ್ಯವಾಗಿ ಹರಡುವ ಬೃಹಿರಿಯ ಸೋಂಕು

- |                  |   |
|------------------|---|
| (A) ಗೊನೋರಿಯಾ     | (B) ಏಡ್ಸ್                               |
| (C) ಹೆಪಟೈಟಿಸ್-ಬಿ | (D) ಪ್ರಜನನಾಂಗದ ಮೇಲಿನ ಗುಳ್ಳೆಗಳು (ವಾಟ್ಸ್) |

**ಉತ್ತರ:** (A) ಗೊನೋರಿಯಾ

A common bacterial infection that spreads through sexual contact in human beings

is

- |                 |           |
|-----------------|-----------|
| (A) Gonorrhoea  | (B) AIDS  |
| (C) Hepatitis-B | (D) Warts |

*Ans.* : (A) Gonorrhoea

79. ಮೆಂಡಲರ ಏಕತ್ವಾರ್ಥಕರಣ ಪ್ರಯೋಗದ  $F_2$  ಪಿಳಿಗೆಯಲ್ಲಿನ ಜೀನ್‌ ನಮೂನೆಯ ಅನುಪಾತ

- |               |                   |
|---------------|-------------------|
| (A) 3 : 1     | (B) 2 : 1         |
| (C) 1 : 2 : 1 | (D) 9 : 3 : 3 : 1 |

**ಉತ್ತರ:** (C) 1 : 2 : 1

The genotypic ratio of  $F_2$  generation of Mendel's monohybrid cross experiment is

- |               |                   |
|---------------|-------------------|
| (A) 3 : 1     | (B) 2 : 1         |
| (C) 1 : 2 : 1 | (D) 9 : 3 : 3 : 1 |

**Ans. :** (C) 1 : 2 : 1

80. ಕಾಡುಗಳ ಸಂರಕ್ಷಣೆಯಲ್ಲಿ ನೇರ ಪಾಲುದಾರರಲ್ಲದ ಜನರು

- |   |
|---|
| (A) ಕಾಡಿನ ಹತ್ತಿರದಲ್ಲಿ ಕಾಗದ ಕಾರ್ಬಾನೆಗಳನ್ನು ಹೊಂದಿರುವ ಜನರು |
| (B) ನಗರ ಪ್ರದೇಶದಲ್ಲಿ ವಾಸಿಸುವ ಜನರು                        |
| (C) ಅರಣ್ಯ ಇಲಾಖೆಯನ್ನು ನಡೆಸುವ ಜನರು                        |
| (D) ಕಾಡಿನಲ್ಲಿ ಮತ್ತು ಅದರ ಸುತ್ತಮುತ್ತ ವಾಸಿಸುವ ಜನರು         |

**ಉತ್ತರ:** (B) ನಗರ ಪ್ರದೇಶದಲ್ಲಿ ವಾಸಿಸುವ ಜನರು

The people who are 'NOT' direct stakeholders in the conservation of forest are

- |  |
|--|
| (A) the people who have paper mill near the forest |
| (B) the people who live in urban areas             |
| (C) the people who run the forest department       |
| (D) the people who live in and around the forest   |

**Ans. :** (B) the people who live in urban areas